



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು  
ವಿಶೇಷ ರಾಜ್ಯ ಪತ್ರಿಕೆ

ಭಾಗ - ೧ Part - I	ಬೆಂಗಳೂರು, ಶುಕ್ರವಾರ, ೦೨, ಡಿಸೆಂಬರ್, ೨೦೨೨ ( ಮಾರ್ಗಶಿರ, ೧೧, ಶಕವರ್ಷ, ೧೯೪೪ ) BENGALURU, FRIDAY, 02, DECEMBER, 2022(MARGASHIRA, 11, SHAKAVARSHA, 1944)	ಸಂ. ೫೯೨ No. 592
---------------------	---	--------------------

## ಕರ್ನಾಟಕ ಸರ್ಕಾರ

ಸಂಖ್ಯೆ: ನಅಇ 192 ಜಿಇಎಲ್ 2022(ಇ)

ಕರ್ನಾಟಕ ಸರ್ಕಾರ ಸಚಿವಾಲಯ,  
ವಿಕಾಸಸೌಧ,  
ಬೆಂಗಳೂರು, ದಿನಾಂಕ: 01.12.2022

## ಸುತ್ತೋಲೆ

**ವಿಷಯ:** ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ(ಬಿಬಿಎಂಪಿ ಹೊರತುಪಡಿಸಿ) ಎಲ್ಲಾ ಮನೆಗಳಿಗೆ ಸಾರ್ವತ್ರಿಕವಾಗಿ ಸುರಕ್ಷಿತ ಕುಡಿಯುವ ನೀರಿನ ನಳ ಸಂಪರ್ಕ ಪಡೆಯಲು ಕಾರ್ಯವಿಧಾನದ ಸರಳೀಕರಣ ಕುರಿತು.

**ಉಲ್ಲೇಖ:** ನಿರ್ದೇಶಕರು, ಪೌರಾಡಳಿತ ನಿರ್ದೇಶನಾಲಯ ರವರ ಏಕ ಕಡತ ಸಂಖ್ಯೆ: DMA/DEV/OTH/66/2022-DMA\_DEV-DIRECTORATE OF MUNICIPAL ADMINISTRATION.

\*\*\*\*\*

ಕರ್ನಾಟಕ ರಾಜ್ಯ ಜಲ ನೀತಿ 2019 ರಂತೆ ರಾಜ್ಯದ ನಗರಗಳ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿನ(ಬಿಬಿಎಂಪಿ ಹೊರತುಪಡಿಸಿ) ಎಲ್ಲಾ ಕುಟುಂಬಗಳಿಗೆ ಸಾರ್ವತ್ರಿಕವಾಗಿ ಶುದ್ಧ ಕುಡಿಯುವ ನೀರನ್ನು ಕೈಗೆಟುಕುವ ದರದಲ್ಲಿ ಕೊಳವೆ ಸಂಪರ್ಕದ ಮೂಲಕ ಒದಗಿಸುವುದು ಸರ್ಕಾರದ ಉದ್ದೇಶವಾಗಿರುತ್ತದೆ. ಪ್ರಸ್ತುತ ನಗರ ಸ್ಥಳೀಯ ಸಂಸ್ಥೆಗಳಿಂದ ಕುಡಿಯುವ ನೀರಿನ ನಳ ಸಂಪರ್ಕ ನೀಡಲು ಹಲವಾರು ದಾಖಲೆಗಳನ್ನು ಪಡೆಯುತ್ತಿದ್ದು ಹಾಗೂ ನೀರಿನ ಸಂಪರ್ಕ ಒದಗಿಸಲು ಜಟಿಲ ಕಾರ್ಯವಿಧಾನ ಅನುಸರಿಸುತ್ತಿದ್ದು ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿರುತ್ತದೆ.

ಕರ್ನಾಟಕ ರಾಜ್ಯ ಜಲ ನೀತಿ 2019ರ ಉದ್ದೇಶವನ್ನು ಗಮನದಲ್ಲಿಟ್ಟುಕೊಂಡು ಸಾರ್ವಜನಿಕರಿಗೆ ಕುಡಿಯುವ ನೀರಿನ ನಳ ಸಂಪರ್ಕ ಪಡೆಯಲು ಆಗುತ್ತಿರುವ ಅನಾನುಕೂಲ ತಪ್ಪಿಸುವ ದೃಷ್ಟಿಯಿಂದ ರಾಜ್ಯ ಸರ್ಕಾರವು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ(ಬಿಬಿಎಂಪಿ ಹೊರತುಪಡಿಸಿ) ಎಲ್ಲಾ ಮನೆಗಳಿಗೆ ಸುರಕ್ಷಿತ ಕುಡಿಯುವ ನೀರಿನ ಸಂಪರ್ಕ ವ್ಯವಸ್ಥೆಯನ್ನು ಕಲ್ಪಿಸುವ ಕಾರ್ಯವಿಧಾನವನ್ನು ಈ ಕೆಳಕಂಡಂತೆ ಸರಳೀಕರಣಗೊಳಿಸಿದೆ.

1. ನಗರ ಸ್ಥಳೀಯ ಸಂಸ್ಥೆಗಳು ಹಾಲಿ ಕುಡಿಯುವ ನೀರಿನ ನಳ ಸಂಪರ್ಕ ನೀಡಲು ಕೇಳುತ್ತಿರುವ ದಾಖಲೆಗಳು ಇಲ್ಲದ ಸಂದರ್ಭದಲ್ಲಿ ಆಧಾರ್ ಕಾರ್ಡ್ ಮತ್ತು ನಷ್ಟ ಭರ್ತಿ

ಮುಚ್ಚಳಿಕೆ (Indemnity bond) ಪಡೆದುಕೊಂಡು ಕುಡಿಯುವ ನೀರಿನ ನಳ ಸಂಪರ್ಕ ಕಲ್ಪಿಸಲು ಕ್ರಮ ವಹಿಸುವುದು.

2. ನಷ್ಟ ಭರ್ತಿ ಮುಚ್ಚಳಿಕೆಯನ್ನು (Indemnity bond) ನಿಗದಿತ ನಮೂನೆಯಲ್ಲಿ ರೂ.50/- (Non-Judicial) ಸ್ಟಾಂಪ್ ಪೇಪರ್‌ನಲ್ಲಿ ವಿಳಾಸದ ಪುರಾವೆಯೊಂದಿಗೆ (ಆಧಾರ್ ಕಾರ್ಡ್/ ಮತದಾರರ ಗುರುತಿನ ಚೀಟಿ/ಬ್ಯಾಂಕ್ ಪಾಸ್ ಬುಕ್/ ಪಾಸ್ ಪೋರ್ಟ್/ರೇಷನ್ ಕಾರ್ಡ್/ ಬಿ.ಪಿ.ಎಲ್ ಕಾರ್ಡ್ ಇವುಗಳ ಪೈಕಿ ಯಾವುದಾದರೊಂದು) ಅರ್ಜಿ ಸಲ್ಲಿಸುವುದು".
3. ಮಾಲೀಕತ್ವ ಹೊಂದಿಲ್ಲದ ತಾವು ವಾಸಿಸುತ್ತಿರುವ ಗೃಹ/ಮನೆಗೆ ಕುಡಿಯುವ ನೀರು ಸರಬರಾಜು ಸಂಪರ್ಕ ಹೊಂದಿದ ಪರಿಣಾಮವಾಗಿ ನಗರ ಸ್ಥಳೀಯ ಸಂಸ್ಥೆಗೆ ಯಾವುದೇ ವಿವಾದ/ನಷ್ಟ ಉಂಟಾದಲ್ಲಿ (any damage on account of any disputes arise out of water supply connections to the premises) ಅರ್ಜಿದಾರರೇ ಆ ನಷ್ಟ ಭರ್ತಿ ಮಾಡಲು ಜವಾಬ್ದಾರರಾಗಿರುತ್ತಾರೆ ಎಂದು ನಷ್ಟ ಭರ್ತಿ ಮುಚ್ಚಳಿಕೆ (Indemnity bond) ಯನ್ನು ಪಡೆಯುವುದು.
4. ಯಾವುದೇ ಸಂದರ್ಭದಲ್ಲಿ ಮಾಲೀಕತ್ವ ಹೊಂದಿಲ್ಲದ ಅರ್ಜಿದಾರರು ವಿವಾದದ ಕಾರಣದಿಂದ ಉಂಟಾದ ಹಾನಿ/ನಷ್ಟವನ್ನು ನಗರ ಸ್ಥಳೀಯ ಸಂಸ್ಥೆಗೆ ಭರಿಸಲು ವಿಫಲವಾದಲ್ಲಿ ಅಂತಹ ಮೊಬಲಗನ್ನು ಕಟ್ಟಡದ ಅರ್ಜಿದಾರ / ಮಾಲೀಕರನ್ನು ಜವಾಬ್ದಾರರನ್ನಾಗಿಸಿ ಅವರಿಂದ ಭೂ ಕಂದಾಯ ಅಧಿನಿಯಮದಂತೆ ಭೂ ಕಂದಾಯ ಬಾಕಿ ರೂಪದಲ್ಲಿ ವಸೂಲು ಮಾಡಲು ಕ್ರಮವಹಿಸುವುದು.

ಈ ಸುತ್ತೋಲೆಯು ಕುಡಿಯುವ ನೀರಿನ ನಳ ಸಂಪರ್ಕಕ್ಕೆ ಮಾತ್ರ ಅನ್ವಯಿಸುತ್ತಿದ್ದು, ಯಾವುದೇ ಸ್ವತ್ತಿನ ಹಕ್ಕು ಸ್ಥಾಪನೆಗೆ ಹಾಗೂ ಅನಧಿಕೃತ ಕಟ್ಟಡಗಳ ಸಕ್ರಮಾತಿಗೆ ಪೂರಕವೆಂದು ಪರಿಗಣಿಸುವಂತಿಲ್ಲ ಎಂದು ಸ್ಪಷ್ಟಪಡಿಸಿದೆ. ಸದರಿ ಸುತ್ತೋಲೆಯು ಹೊರಡಿಸಿದ ದಿನಾಂಕದಿಂದ ಜಾರಿಗೆ ಬರುತ್ತದೆ.

(ಲತಾ.ಕೆ)

ಸರ್ಕಾರದ ಅಧೀನ ಕಾರ್ಯದರ್ಶಿ,  
(ಪೌರಾಡಳಿತ-2 ಮತ್ತು ಮಂಡಳಿ)  
ನಗರಾಭಿವೃದ್ಧಿ ಇಲಾಖೆ.